

केरलपाठावलिः
संस्कृतम्
प्रथमा कक्ष्या

अक्कादमिक - संस्कृतविद्यालयानां कृते

KERALA READER SANSKRIT
Standard I

FOR ACADEMIC & SANSKRIT SCHOOLS



Government of Kerala
Department of Education
2016

राष्ट्रगीतम् ।

जनगणमन अधिनायक जय हे,
भारतभाग्यविधाता
पंजाब सिन्ध गुजरात मराठा
द्राविड उत्कलवंगा।
विन्ध्यहिमाचल यमुनागंगा,
उच्छलजलधितरंगा
तवशुभनामे जागे,
तवशुभ आशिष माँगे,
गाहे तव जयगाथा।
जनगणमंगलदायक जय हे,
भारतभाग्यविधाता।
जय हे जय हे जय हे
जय जय जय जय हे

प्रतिज्ञा

भारतं मम राष्ट्रम्। सर्वे भारतीयाः मे भ्रातरः। अहं मम राष्ट्रे स्निह्यामि।
तस्य समृद्धायां नानाविधायां च पूर्विकसम्पत्तौ अभिमानी च भवामि। तद्योग्यतां
सम्पादयितुं सदा यतिष्ये च। अहं पितरौ गुरुंश्चादरिष्ये बहुमानयिष्ये च।
विनयान्वित एवाहं सदा सर्वैः सह व्यवहरिष्ये, सर्वेषु प्राणिषु दयालुर्वर्तिष्ये
च। मम राष्ट्राय राष्ट्रियेभ्यश्चाहं समर्पये स्वसेवाम्। राष्ट्रियाणां
योगक्षेमैश्वर्येष्वेवाहम् आत्मनस्तोषं कलयामि।

State Council of Educational Research & Training (SCERT)

Poojappura, Thiruvananthapuram -12, Kerala.

E-mail: scertkerala@gmail.com

First Edition : 2014, Reprint : 2016

Typesetting by: SCERT Computer Lab.

Printed at: KBPS, Kakkanad, Kochi-30

©

Government of Kerala

Department of Education

2016



പ്രിയ കുട്ടികളേ

സംസ്കൃത ഭാഷയുടെ മധുരം നുകരാൻ ഇതാ,
നിങ്ങൾക്ക് ഒരു സംസ്കൃത പാഠപുസ്തകം. ഇതി
ലുള്ള പാട്ടുകളും കഥകളും ചിത്രങ്ങളും പ്രവർത്ത
നങ്ങളും തീർച്ചയായും നിങ്ങൾ ഇഷ്ടപ്പെടും.
സംസ്കൃത പഠനം എത്ര രസകരമാണെന്നു നോക്കൂ!

ആശംസകളോടെ

ഡോ.പി.എ. ഫാത്തിമ
ഡയറക്ടർ
എസ്. സി. ഇ. ആർ. റി.



Text Book Development Committee
Sanskrit Std. I

Participants

1. **C. B. Vinayak**
H.S.S. Pampadi, Kottayam
2. **Dr P. K. Sankaranarayanan**
Akavoor H. S. ,
Sreemoolanagaram,
Kalady.
3. **Dr O. Jayasree**
B.V. H.S. Nayarambalam,
Ernakulam.
4. **Pradeepkumar. K**
G.H.S.S. Bellur, Kasargod

Experts

1. **Dr K. Mohandas**
Rtd. Sr.Lecturer DIET,
M.G. University College of Teacher
Education, Muvattupuzha.
2. **Dr C. K. Jayanthi,**
Associate Professor, Sree
Sankaracharya
University of Sanskrit,
Regional Centre, Thirur.
3. **Dr K. Unnikrishnan**
Asst. Professor,
Govt. Sanskrit College,
Thiruvananthapuram
4. **Dr. T. D Suneethi Devi**
Special Officer (Sanskrit)
DPI, Jagathy, Thiruvananthapuram

Artists

1. **Balakrishnan Achary. P. G.,**
Lecturer (Rtd.) D.I.E.T.
2. **Rajeev. A. T.**
Ananthkariyil, Thuravoor, Cherthala
3. **Aravind B. ,**
Puthuparambil, Gandhinagar, Kottayam.
4. **Varghese kalathil**
GHSS Pallikkunnu, Kannur

Advisor

1. **Prof. R. Vasudevan Potty**
Professor (Rtd) Sivadhamam,
Sreekandeswaram
Thiruvananthapuram

Academic Co ordinator

Dr T. Kerala Sreemathi,

Research Officer (Sanskrit) SCERT.



राज्यशैक्षिकानुसन्धानप्रशिक्षणपरिषद् - केरला:

STATE COUNCIL OF EDUCATIONAL RESEARCH AND TRAINING - KERALA



विषयानुक्रमणिका

प्रथमः पाठः	- मम गृहम्।	6
द्वितीयः पाठः	- अम्बा।	10
तृतीयः पाठः	- वर्षागीतम्	14
चतुर्थः पाठः	- मम उद्यानम्।	18
पञ्चमः पाठः	- गुलु गुग्गुलु गुग्गुलु	22
षष्ठः पाठः	- वर्णो मनोहरः।	26
सप्तमः पाठः	- गजः।	32
अष्टमः पाठः	- मम शरीरम् (अभिनयगीतम्)	38
नवमः पाठः	- गणनं मधुरम् (संख्यापरिचयः)	42
दशमः पाठः	- पायसं पिबामः। (कथा)	48
एकादशः पाठः	- सुभाषितानि।	56
अनुबन्धः	- शब्दकोशः।	58




प्रथमः पाठः। मम गृहम्

मम नाम सुजाता।



मम गृहम्।



मम पिता।

मम माता ।



मम सोदरः


मम मार्जारः

माता पिता गुरुः दैवम् ।




भवतः नाम किम् ?

/ मम नाम प्रदीपः ।




भवतः माता का ?

/ मम माता जानकी ।



भवत्याः पिता कः ?

मम पिता रहीमः ।



पदं पूरयित्वा वर्णेन लिम्पतु ।

मम



द्वितीयः पाठः । अम्बा

अम्बा सततं लालयति ।

अम्बा सततं पालयति ।



अम्बा सततं वेदयति ।

अम्बा सततं तोषयति ॥



अम्बा नित्यं स्नापयति ।

अम्बा नित्यं भोजयति ।

अम्बा गीतं श्रावयति ।

अम्बा मामकसर्वस्वम् ।

गीतं श्रुत्वा संघशः एकैकशश्च
सतालम् उच्चैः अनुगायन्तु ।



चित्राणि उचितवर्णैः लिम्पतु।
वाक्यानि उच्चैः वाचयतु ।



अम्बा पाययति



अम्बा लालयति।



अम्बा भोजयति।





अम्बा श्रावयति ।

पदं पूरयित्वा वर्णेन लिम्पतु ।


सततम्

जननी जन्मभूमिश्च स्वर्गादपि गरीयसी ।

तृतीयः पाठः ।

वर्षागीतम्

नवमेघाः समायाताः
श्रूयते च घनरवः
आगच्छन्तु वर्षागीतम्
आलपाम भोः ।
ओ तित्तिचारा तित्तिचै
तित्तिचै तक तैतैतोम् ।



वर्षति वर्षति मेघो
गृहाङ्कणे केदाररे च ।
बालकानां कृषकाणां
चेतसि तथा ।
ओ तित्तिन्नारा तित्तिन्नै
तित्तिन्नै तक तैतैतोम् ।



गीतं श्रुत्वा संघशः एकैकशश्च
सतालम् उच्चैः अनुगायन्तु ।



वाक्यानि श्रुत्वा उच्चैः वदतु ।



बालकः तरति ।



बालिका पिबति ।



बालकः स्नाति ।

वर्णेः लिम्पतु-



पदं पूर्णतया लिखित्वा वर्णेन लिम्पतु-

वर्षति



चतुर्थ : पाठः ।
मम उद्यानम्

मम सुन्दरम् उद्यानम् ।
अतिसुन्दरम् उद्यानम् ।
कुसुमानि बहुवर्णानि ।
उपयामो वयम् उद्यानम् ।



पदानि उच्चैः वाचयतु ।





कमलम् ।



पाटलम् ।



सेवन्तिका ।



कुमुदम् ।






जपाकुसुमम् ।



कर्णिकारम् ।



उदाहरणानुसारं यथोचितं योजयतु, उच्चैः वदतु।



कमलम्

सेवन्तिका

जपाकुसुमम्

पाटलम्

पदं पूरयित्वा वर्णेन लिम्पतु-

कमलम्



पञ्चमः पाठः ।

गुलु गुगुलु गुगुलु

जम्बूफलानि पक्वानि
प्रतन्ति विमले जले ।
कपिकम्पितशाखाभ्यां
गुलु गुगुलु गुगुलु ।



श्लोकं श्रुत्वा संघशः एकैकशश्च सतालम् उच्चैः अनुगायन्तु।



नामानि श्रुत्वा उच्चैः वदतु।



अनानसम्

कदलीफलम्



आम्रम्

द्राक्षाफलम्



पनसम्

फलानां नामानि लिखित्वा यथोचितं योजयतु-



आम्रः



कदली



अनानसः



द्राक्षालता



पदं पूरयित्वा वर्णेन लिम्पतु-

अनानसम्

षष्ठः पाठः ।
वर्णो मनोहरः



नीलं गगनम् ।



हरितं भुवनम् ।





क्षीरं शुभ्रम् ।



रक्तं शोणितमस्माकम् ।



चित्रं निरीक्ष्य के के वर्णाः सन्ति इति वदतु-



रक्तः



पीतः



हरितः



नीलः



पदं पूरयित्वा वर्णेन लिम्पतु।

पीतवर्णः

निर्दिष्टं वर्णं योजयतु-

रक्तः

हरितः

पीतः

नीलः



वर्णम् उक्त्वा क्रीडामः ।

किमर्थम् आगताः ? - वर्णार्थम् आगताः ।

कः वर्णः आवश्यकः ? - नीलवर्णः आवश्यकः ।

आकाशे अस्ति नीलवर्णः । कृपया स्वीकुर्वन्तु ।



अध्यापकसाहाय्येन वर्णम् उक्त्वा क्रीडन्तु।



सप्तमः पाठः ।

गजः

मन्दं मन्दं चलति गजः ।

भीमाकारो भवति गजः ।

दन्तौ दीर्घौ धरति गजः ।

कर्णौ शूर्पौ वहति गजः ।




मेघसमानो भाति गजः ।
शुण्डामेकां वहति गजः ।
चतुरः पादान् धरति गजः ।
अस्मच्चित्तं हरति गजः ।

संघशः एकैकशश्च गीतम्
उच्चैः आलपतु ।


गजस्य अवयवानां नामानि वदतु।






लाङ्गूलः

पादः



अधः दत्तं चित्रं पूरयित्वा उचितेन वर्णेन
लिम्पतु।



शब्दानुकरणक्रीडा

अधो दत्तानि पदानि उच्चैः पठित्वा जन्तूनां
शब्दान् अनुकुर्वन्तु।



अक्षरं पूरयित्वा वर्णेन लिम्पतु।

गजः

अष्टमः पाठः।
मम शरीरम्

पश्यतु पश्यतु मम केशम्।



पश्यतु मित्रक मम नेत्रम्।

पश्यतु पश्यतु मम कर्णम्।



पश्यतु मित्रक मम दन्तान् ।



पश्यतु पश्यतु मम कण्ठम् ।

पश्यतु पश्यतु मम गात्रम् ।



साभिनयं गायन्तु ।

पश्यतु पश्यतु मम केशम् ।
पश्यतु पश्यतु मम कर्णम् ।
पश्यतु मित्रक मम नेत्रम् ।
पश्यतु मित्रक मम दन्तान् ।
पश्यतु पश्यतु मम कण्ठम् ।
पश्यतु पश्यतु मम गात्रम् ।



उदाहरणानुसारं यथोचितं योजयतु -



कर्णः


नासिका

करः

नेत्रम्

रसना

दलेभ्यः पदानि चित्वा लिखतु -




- १
- २
- ३
- ४
- ५













नवमः पाठः ।

गणनं मधुरम्



उच्चैः गणयतु ।


	१
	२
	३
	४
	५
	६
	७
	८
	९
	१०



कति पिपीलिकाः बहिः गच्छन्ति ?


गणनं कृत्वा वदतु-

कति पिपीलिकाः अन्तः प्रविशन्ति ?




अध्यापकस्य साहाय्येन संख्याक्रीडायां भागं गृह्णातु।

श्रीणि



चित्रे कति पदानि सन्ति । चित्वा लिखतु ।



.....

.....

.....

.....



दशमः पाठः।

पायसं पिबामः




मार्जारस्य महती आशा।



अहं पायसम् इच्छामि।
किं करोमि ?
मित्रं वदामि।

मित्राणि सूचयति । सर्वे सन्नद्धाः भवन्ति ।



शुकः तण्डुलान् आनयति ।




काकः काष्ठानि आनयति ।




शुनकः पात्रम् आनयति ।



पिपीलिका शर्कराम् आनयति ।




धेनुः क्षीरं ददाति ।



सर्वे मिलित्वा पायसं पचन्ति ।



सर्वे सम्यक् पिबन्ति, गायन्ति, नृत्यन्ति च ।



सहयोगेन कार्यसिद्धिः ।

वदतु, लिखतु-

किं किम् आनयति ?



.....



.....



.....



अक्षराणि पूरयित्वा वर्णेन लिम्पतु।

पायसम्



एकादशः पाठः ।

सुभाषितानि



काकः कृष्णः पिकः कृष्णः

को भेदः पिककाकयोः

वसन्तकाले संप्राप्ते

काकः काकः पिकः पिकः ॥






परोपकाराय फलन्ति वृक्षाः

परोपकाराय वहन्ति नद्यः

परोपकाराय दुहन्ति गावः

परोपकारार्थमिदं शरीरम् ।



शब्दकोशः

संस्कृतम्	कैरली	कन्नटम्	आङ्गलम्
अजः	ആട്	ಆಡು	goat
अतिसुन्दरम्	വളരെ മനോഹരം	ಅತಿ ಸುಂದರ	very beautiful
अनानसः	കൈതച്ചടി	ಅನಾನಸು ಗಿಡ	pineapple plant
अनानसम्	കൈതച്ചക്ക	ಅನಾನಸು	pine apple
अन्तः	ഉള്ളിൽ	ಒಳಗೆ	inside
अम्बा	അമ്മ	ತಾಯಿ	mother
अष्टमः	എട്ടാമത്തെ	ಎಂಟನೆಯ	eighth
अस्मच्चित्तम्	നമ്മുടെ മനസ്സ്	ನಮ್ಮ ಮನಸ್ಸು	ours mind
अस्ति	ഉണ്ട്	ಇದೆ	is
अहम्	ഞാൻ	ನಾನು	I
आकाशे	ആകാശത്തിൽ	ಆಕಾಶದಲ್ಲಿ	in the sky
आगच्छन्तु	വന്നാലും	ಬನ್ನಿರಿ	please come
आगताः	വന്നതായ	ಬಂದರು	came
आनयति	കൊണ്ടുവരുന്നു	ತರುತ್ತಾನೆ/ಳೆ	brings
आम्	അരി	ಆಯಿತು/ಹೌದು	Ok/Yes
आम्रः	മാവ്	ಮಾವಿನ ಮರ	mango tree
आम्रम्	മാങ്ങ	ಮಾವು	mango
आलपामः	പാടാം	ಆಲಾಪಿಸೋಣ	let us sing
आवश्यकः	ആവശ್ಯമുള്ളത്	ಅವಶ್ಯಕವು	needful
आशा	ആഗ്രഹം	ಆಸೆ	desire
इच्छामि	ഞാൻ ആഗ്രഹിക്കുന്നു	ಇಚ್ಛಿಸುತ್ತೇನೆ	I hope
इदम्	ഇത്	ಇದು	this
उक्त्वा	പറഞ്ഞിട്ട്	ಹೇಳಿ	having told
उद्यानम्	പുന്തോട്ടം	ಹೂದೋಟ	garden
उपयामः	നമുക്ക് അടുത്ത് പോകാം	ಹತ್ತಿರ ಹೋಗೋಣ	let us go near
एका	ഒന്ന് (സ്ത്രീ ലിಂಗം)	ಒಬ್ಬಳು	one
कः	ആര് (ಪುಟ್ಟಿಂಗം)	ಯಾವನು	who
कदली	വാഴ	ಬಾಳೆಮರ	plantain
कदलीफलम्	വാഴപ്പഴം	ಬಾಳೆಹಣ್ಣು	plantain fruit



कपिः	കുരങ്ങൻ	ಮಂಗೆ	monkey
कमलम्	താമര	ತಾವರೆ	lotus
कम्पिता	ചലിപ്പിക്കപ്പെട്ട	ಕಂಪಿಸಿದ	being shaken
कण्ठः	കഴുത്ത്	ಕುತ್ತಿಗೆ	neck
कर्णः	ചെവി	കിവി	ear
कर्णिकारः	കണിക്കൊന്ന	ಕೊನ್ನೆ/ಬೆಟ್ಟಗಣಿಗಿಲೆ നിട ക്കു	Indian Laburnum (Golden shower tree)
करः	കൈ	കೈ	hand
करोमि	ഞാൻ ചെയ്യുന്നു	ಮಾಡುತ್ತೇನೆ	I do
का	ആര് (സ്ത്രീ)	ಯಾವಳು	who
काकः	കാക്ക	ಕಾಗೆ	crow
काष्ठम्	വിറക്	ಕಟ್ಟಿಗೆ	timber for fuel
कार्यसिद्धिः	കാര്യം നേടൽ	ಕಾರ്യ സിദ്ധಿಯು	achievement
किम्	എന്ത്	ಏನು	what
किमर्थम्	എന്തിനുവേണ്ടി	ಏಕೆ	for what
कुक्कुटः	കೊഴി	ಕೋಳಿ	cock
कुमुदम्	ആമ്പൽ	ಕೆಂದಾವರೆ	water lily
कुसुमानि	പൂക്കൾ	ಹೂಗಳು	flowers
कृपया	ദയവായി	ದಯವಿಟ್ಟು	please
कृषकः	കർഷകൻ	ಕೃಷಿಕನು	farmer
कृष्णः	കറുത്തത്	ಕಪ್ಪು	black
केदारः	വയൽ	ಭತ್ತದ ಗದ್ದೆ	paddy field
केशः	മുടി	ಕೂದಲು	hair
क्रीडामः	നമുക്ക് കളിക്കാം	ಆಡೋಣ	let us play
घनरवः	ഇടിമുഴക്കം	ದೊಡ್ಡ ಶಬ್ದವಾಗುವಿಕೆ	thunder
गगनम्	ആകാശം	ಆകಾಶ	sky
गजः	ആന	ಆನೆ	elephant
गरीयसी	ശ്രേഷ്ഠം	ಶ್ರೇಷ್ಠ	greatest
गात्रम्	ശരീരം	ದೇಹ	body



गायन्ति	അവർ എല്ലാവരും പാടുന്നു	ಹಾಡುತ್ತಾರೆ	singing
गावः	പശുക്കൾ	ದನಗಳು	cows
गीतम्	പാട്ട്	ಪದ್ಯ	song
गुरुः	ഗുരു	ಗುರು	teacher
गुलु गुगुलु	ഗുള്ളു ഗുള്ളു എന്ന ശബ್ದം	ಗುಳುಗುಳು ಶಬ್ದ	gul gul sound of water
गृहम्	വീട്	ಮನೆ	home
गृहाङ्कणम्	മുറ്റം	ಮನೆಯ ಅಂಗಣ	courtyard
चतुरः पादन्	നാല് കാലുകളെ	ನಾಲ್ಕು ಪಾದಗಳು	four legs
चतुर्थः	നാലാമത്തെ	ನಾಲ್ಕನೆಯ	fourth
चलति	നടക്കുന്നു	ಹೋಗುತ್ತಾನೆ	walks
चिक्रोडः	അണ്ണാൻ	ಅಳಿಲು	squirrel
चेतः	മനസ്സ്	ಮನസ്സು	mind
जननी	അമ്മ	ತಾಯಿ	mother
जन्मभूमिः	ജന്മനാട്	ತಾಯ್ನಾಡು	mother land
जपाकुसुमम्	ചെമ്പരത്തിപൂവ്	ದಾಸವಾಳ	shoe flower
जम्बूफलानि	ഞാവൽ പഴങ്ങൾ	ನೇരಳೆ ಹಣ್ಣುಗಳು	blue berrys (rose apples)
जले	വെള്ളത്തിൽ	ನೀರಿನಲ್ಲಿ	in water
तण्डुलः	അരി	ಅಕ್ಕಿ	rice
तथा	അപ്രകാരം	ಹಾಗೆ	thus
तरति	കടക്കുന്നു	ದಾಟುತ್ತಾನೆ	cross
तोषयति	സന്തോഷിപ്പിക്കുന്നു	ಸಂತೋಷಪಡಿಸುತ್ತಾನೆ	to make happy
ददाति	നൽകുന്നു	ಕೊಡುತ್ತಾನೆ	gives
दन्तः	പല്ല്/ആനക്കൊമ്പ്	ಹಲ್ಲು	tooth/tusk
दलः	ഇതൾ	ಎಸಳು	petal
द्वितीयः	രണ്ടാമത്തെ	ಎರಡನೆಯ	second
दीर्घः	നീളമുള്ള	ಉದ್ದ	long
दुहन्ति	ಕറിക്കുന്നു (ചുരത്തുന്നു)	ಹಾಲು ಕರೆಯುತ್ತವೆ	milks
दैवम्	ദൈവം	ದೇವರು	god



द्राक्षाफलम्	മുന്തിരി	ದ್ರಾಕ್ಷೆಹಣ್ಣು	grape
द्राक्षालता	മുന്തിരിവള്ളി	ದ್ರಾಕ್ಷೆ ಬಳ್ಳಿ	vine creeper
धरति	ധരിക്കുന്നു	ಧರಿಸುತ್ತಾನೆ	bears
धेनुः	പരൂ	ದನ	cow
नद्यः	നദികൾ	ನದಿಗಳು	rivers
नवमेघः	പുതുമേഘം	ಹೊಸ ಮೋಡ	new cloud
नाम	പേര്	ಹೆಸರು	name
नित्यम्	ദിവസവും	ಪ್ರತಿದಿನ	daily
नीलम्	നീലനിറം	ನೀಲಿ	blue colour
नेत्रम्	കണ്ണ്	ಕಣ್ಣು	eye
नृत्यन्ति	അവർ നൃത്തം ചെയ്യുന്നു	ನರ್ತಿಸುತ್ತಾರೆ	they are dancing
पक्वानि	പഴുത്ത	ಹಣ್ಣಾದവುಗಳು	ripe
पञ्चमः	അഞ്ചാമത്തെ	ಐದನೆಯ	fifth
पचन्ति	അവർ പാകം ചെയ്യുന്നു	ಅಡಿಗೆ ಮಾಡುತ್ತಾರೆ	they cook
पचामः	നമ്മൾ പാകം ചെയ്യുന്നു	ಅಡಿಗೆ ಮಾಡೋಣ	we cook
पतन्ति	വീഴുന്നു	ಬೀಳುತ್ತವೆ	falling down
पदम्	വാക്ക്	ಪದ	word
परोपकाराय	അന്യന് ഉപಕാരം ചെയ്യുന്നതിനു വേണ്ടി	ಪರೋಪಕಾರಕ್ಕಾಗಿ	for helping others
पश्यतु	കണ്ടാലും (നോക്കിയാലും)	ನೋಡು	please look
पाटलम्	റോസാപൂവ്	ಗುಲಾಬ	rose flower
पात्रम्	പാത്രം	ಪಾತ್ರೆ	vessel
पादः	കാൽ	ಕಾಲು	foot
पायसम्	പായസം	ಪായസ	pudding
पाययति	കുടിപ്പിക്കുന്നു	കുಡಿಸುತ್ತಾನೆ/ಳೆ	to make (the child) drink
पालयति	സംരക്ഷിക്കുന്നു	ಪಾಲಿಸುತ್ತಾನೆ/ಳೆ	protects
पिकः	കുയിൽ	കೋಗിലೆ	cuckoo
पिता	അച്ഛൻ	ತಂದೆ	father
पिपीलिका	ഉറുമ്പ്	ಇരുവೆ	ant



പിബതി	കുടിക്കുന്നു	കുടിയുത്ഥാൻ/ളി	drinks
പിബാമഃ	നമ്മൾ കുടിക്കുന്നു	കുടിയുരേണ	we drink
പീതഃ	മഞ്ഞ	കഴുവ	yellow
പ്രഥമഃ	ഒന്നാമത്തെ	മുതലായ	first
ബഹിഃ	വെളിയിൽ (പുറത്ത്)	കുറുവ	outside
ബഹുവർണി	വിവിധ വർണങ്ങൾ	വിവിധ വർണ്ണങ്ങൾ	with different colours
ബാലകഃ	ആൺകുട്ടി	കുറുവ	boy
ബാലികാ	പെൺകുട്ടി	കുറുവ	Girl
ബിഡാലഃ	പുഴ	കുറുവ	Cat
ബവതഃ/ബവത്യാഃ	അങ്ങയുടെ	നിന്നു	yours
ബവതി	ആകുന്നു	ആകുന്നു	is
ബവന്തി	ആകുന്നു (ബഹു)	ആകുന്നു	are
ബാതി	ശോഭിക്കുന്നു	ശോഭിക്കുന്നു	shining
ബീമാകാരഃ	വലിയ ശരീരം	മുതലായ	huge figure
ബുവനമ്	ലോകം	കുറുവ	world
ബേദഃ	വ്യത്യാസം	വ്യത്യാസം	difference
ബോജയതി	ആഹാരം കഴിപ്പിക്കുന്നു	കുറുവ	feeds
മമ	എന്റെ	നിന്നു	mine
മണ്ഡൂകഃ	തവള	കുറുവ	frog
മന്ദമ്	പതുക്കെ	മുതലായ	slowly
മഹതി	വലിയ	മുതലായ / ശ്രേഷ്ഠ	great
മാതാ	അമ്മ	കുറുവ	mother
മാർജാരഃ	പുഴ	കുറുവ	cat
മിത്രാണി	സുഹൃത്തുക്കൾ	കുറുവ	friends
മിത്രമ്	സുഹൃത്തു	കുറുവ	friend
മിത്രകഃ	സുഹൃത്തിൻ	കുറുവ	friend
മിളിതവാ	യോജിച്ചു (ഒരുമിച്ചു)	കുറുവ	together
മേഘഃ	മേഘം	മേഘം	cloud
മേഘസമാനഃ	മേഘം പോലെ	മേഘം പോലെ	similar to cloud



षष्ठः	ആറാമത്തെ	ಆರನೆಯ	sixth
सततम्	എല്ലായ്പ്പോഴും	ಯಾವಾಗಲೂ	always
सप्तमः	ഏഴാമത്തെ	ಏಳನೆಯ	seventh
समायातः	എത്തിച്ചേർന്നു	ಬಂದನು/ಳು	arrived
सम्प्राप्ते	വന്നെത്തുമ്പോൾ	ಬಂದು ಮುಟ್ಟಲಾಗಿ	when has arrived (when reaches)
सम्यक्	നല്ലതുപോലെ	ಒಳ್ಳೆಯದು	very well
सन्नद्धाः	തയ്യാറായവർ	ಸನ್ನದ್ಧರಾದವರು	prepared
सर्वे	എല്ലാവരും	ಎಲ್ಲಾ	all
स्नाति	കുളിക്കുന്നു	ಸ್ನಾನ ಮಾಡುತ್ತಾನೆ/ಳೆ	baths
स्नापयति	കുളിപ്പിക്കുന്നു	ಸ್ನಾನ ಮಾಡಿಸುತ್ತಾನೆ/ಳೆ	to give bath
सहयोगः	ഒരുമിച്ച്	ಒಟ್ಟಿಗೆ	with unity
सुन्दरम्	മനോഹരം	ಸುಂದರ	beautiful
सुभाषितम्	സുഭാഷിതം	ಸುಭಾಷಿತ	good sayings
सूचयति	സൂചിപ്പിക്കുന്നു	ಸೂಚಿಸುತ್ತಾನೆ	mentions
सेवन्तिका	ജമന്തി	ಸೇವಂತಿಗೆ	chrysanthemum
सोदरः	സഹോദരൻ	ಸಹೋದರ	brother
स्वर्गः	സ്വർഗ്ഗം	ಸ್ವರ್ಗ	heaven
स्वीकुर्वन्तु	സ്വീകരിക്കൂ	ಸ್ವೀಕರಿಸಿಕೊಳ್ಳಿ	receive
क्षीरम्	പാൽ	ಹಾಲು	milk
हरति	ആകർഷിക്കുന്നു	ಆಕರ್ಷಿಸುತ್ತಾನೆ	attracts
हरितम्	പച്ച	ಹಸಿರು	green

